

ಎಡದಿಂದ ಬಲಕ್ಕೆ:

1. ಪ್ರಾಥಮಿಕ ಪರಿಸ್ಥೇಯನ್ನು ಜಯಿಸಿದ್ದೇ ಆತನ ಭಾರೀ ಪರಾಕ್ರಮ 3
 3. ಅವಕಾಶಗಳು ಒದಗಿದಂತಲ್ಲಾಗಿದೆತು ಬಳ್ಳಿಯ ಬೆಳವಣಿಗೆ 3
 4. ತೇರ್ಣುಳೆಯ ಮೋದಲು ಅಲಂಕರಣಕ್ಕೆ ಬೇಕಾದ್ದು ಬೆಗುರು 3
 6. ಕಮ್ಯೂನಾದಧನ್ನು ಅರಿಯಲ್ಪೇ ಇಲ್ಲ, ಏನೂ ತೊಂದರೆ, ಮುಗ್ಗು 4
 7. ಶೀತಕಾಲದಧ್ವಲ್ಯಾ ಅಲ್ಲಿ ಗಾಳಿ ನೀರು ಎಲ್ಲ ಮಾಲಿನ್ಯಭರಿತ 4
 9. ಗಣ್ಯಾನಾಗಲು ಬಯಸುವ ವ್ಯಕ್ತಿಯ ಬಳಿ ಒಡವೆ, ಹಣ ಇರಲೇಬೇಕೇ? 4
 11. ಹೆಚ್ಚು ಕಡಿಮೆ ಇಲ್ಲದಂತೆ ಸಹಸ್ರಕ್ಕೆ ಹಾಕಿರುವ ಕಾವಲು ತೃತ್ಯಿಕರ 4
 15. ಕತ್ತಲಿನ ಕಾಲ ಕೊನೆಯಾಗುವವರೆಗೂ... 3
 16. ಕೈರಳ್ಯಾವನ್ನು ಕೈಗೊಳ್ಳಲು ಬಂದಾತ ದೇವತೆಯೇ ತಾನೇ? 3
 17. ಪ್ರತಿ ಸಂವಧರದ ಆರಂಭದಲ್ಲಿ ಅದೇ ಸುಂದರ ಶೀತಮಾನ 3
- ಮೇಲಿಂದ ಕೆಳಕ್ಕೆ:
1. ಸಂಪ್ರದಾಯವನ್ನು ಪಾಲಿಸಿದ ನಂತರವ್ಯೇ ಆತ ಸಮಾಧಾನ ಚಿತ್ರ 3
 2. ಮಹಾ ಪಾತಕವನ್ನು ಎಸಿಗೆದ್ದಿಂದ ಈ ಅವನತಿ 3
 3. ವಿವರಣೆ ಪ್ರಾಣಿನೊಡನೆ ಹೊರಾಡಿದ್ದು ಭಾರೀ ಅಕ್ಷರಿಯೇ ಸರಿ 3
 5. ಆತ ಮಾರಲು ತಂದಿರುವ ಸರಕು ಬರೀ ಮುಂಡಾಸು 3
 6. ಆತನ ಕ್ಯೂಕೆಳೆಗೆ ಇದ್ದಾರೆ ಎಲ್ಲ ದಿನ ಜನ 3
 8. ವರ್ತಕರಿಗೆ ಸದಾ ಲಾಭ ಗಳಿಸುವ ಆತುರ 3
 10. ಎಪ್ಪುಕ್ಕೂ ಭ್ರಾಹ್ಮಾನಾಗುವುದೇ ಇಲ್ಲ ಬಿಡಿ, ಆ ಕ್ಷೌರಿಕ 3
 12. ದೇವರ ಮನೆಯಿಂದ ಕೇಳಿಬರುತ್ತಿರುವ ಧ್ವನಿ ಎಪ್ಪು ಸಿಹಿ! 3
 13. ಕರ್ಕಿರಾದ ಧ್ವನಿಯಲ್ಲಿ ಕೆರಿಹುತ್ತಿರ್ದಾನೇ ನೋಡಿ, ಮಹಾ ಪೆದ್ದ 3
 14. ಆತಂಕಕ್ಕೆ ಕಾರಣವಾದದ್ದು ಅವನ ಸಹಿ 3

14–01–2021 ಉತ್ತರಗಳು

ಎಡದಿಂದ ಬಲಕ್ಕೆ:

1. ವನವಾಸ 3. ಪ್ರಧಾನ 4. ಮಾರ್ಚನ 6. ಚೆಂದಮಾಮ 7. ನವೋದಯ 9. ನಸುನಗು 12. ವಿನಾಯಕ 14. ನಸುಕು 15. ಮಿವನ (=ನವಮಿ ಹಿಂದುಮುಂದು) 16. ಲಲ್ಲಿಯಸು

ಮೇಲಿಂದ ಕೆಳಕ್ಕೆ:


1. ವನಸುಮ 2. ಸಮಾಧಾನ 3. ಪ್ರಸಾದ 5. ನವಭ (= ಭವನ ತಲೆಕೆಳಗು) 6. ಚಂದ್ರಾಯಾನ 8. ಯಕ್ಕಲೋಕ 10. ಸುಮಾನು 11. ಗುರುಕುಲ 12. ವಿರಮಿಸು 13. ಯಜನ

ಒರ್ಯೆಯನ್: ಏನು ವಿಶೇಷ?

ಒರ್ಯೆಯನ್ (Orion): ಅದೊಂದು ಪ್ರಸಿದ್ಧ ನಕ್ಷತ್ರ ಪುಂಜ (Constellation). ನಮ್ಮ ಭಾರತೀಯಲ್ಲಿ ‘ಮಹಾ ವ್ಯಾಧ’ ಎಂದೇ ಕರೆಯಲ್ಪಡುವ ಈ ನಕ್ಷತ್ರ ಪುಂಜ ಪ್ರತಿವರ್ಷ ನವಂಬರ್‌ನಿಂದ ಮುಂದಿನ ಫೆಬ್ರುವರಿ ತಿಂಗಳ ಅಂತ್ಯದವರೆಗೆ ಇರುಳಿನಾಗಿಸದ ವಾಯವ್ಯ ದಿನ್ನೆನ ಪ್ರದೇಶದಲ್ಲಿ ಉಜ್ಜಲವಾಗಿ, ಅತ್ಯಂತ ಸುಲಭವಾಗಿ, ಅತ್ಯಂತ ಸ್ವಷ್ಟವಾಗಿ ಬರಿಗಣಿಗೆಗೆ ಗೊಳಿಸಿಸುತ್ತದೆ (ಚಿತ್ರ2).

ಈ ತಾರಾ ಪುಂಜ ಅತ್ಯಂತ ಪುರಾತನ ಕಾಲದಿಂದಲೇ ಪರಿಚಿತ. ಪ್ರಾಚೀನ ಗ್ರೀಕ್ ಪುರಾಣಗಳಲ್ಲಿನ ಒಬ್ಬ ಪ್ರಸಿದ್ಧ ‘ಬೇಳೆಗಾರೋ’ನ ಹೆಸರು ಒರ್ಯೆಯನ್. ಈ ನಕ್ಷತ್ರ ಪುಂಜದ ಉಳಾಹಾತ್ಕ ಆಕಾರದಿಂದ (ಚಿತ್ರ2) ಬಂದಿರುವ ರೂಪಾನ್ಯಯ ಹೆಸರು ಇದು. ಸೀಹದಲ್ಲಿ ಏರದು ಶ್ವಾನಗಳ (Canis Major ಮತ್ತು Canis Minor) ಸಮೇತ ವ್ಯಷಣ (Taurus) ನಕ್ಷತ್ರ ಪುಂಜಕ್ಕೆ ಎದುರಾಗಿ, ಸಾಪ್ತ ಸೇಳದಿರಿಯರು (Pleiades) ತಾರಾ ಗುಂಡು ಬೆನ್ನುಹಕ್ಕಿದಂತೆ ಗೊಳಿಸಿಸುವ ಸೋಜಿಗದ ತಾರಾ ಪುಂಜ ಇದು. ಮಹಾ ವ್ಯಾಧ ನಕ್ಷತ್ರ ಪುಂಜದ ಅತ್ಯಂತ ಪ್ರಮುಖ ವಿಶೇಷಗಳು ಇವು:

- **ಒರ್ಯೆಯನ್ ನಕ್ಷತ್ರ ಪುಂಜದಲ್ಲಿ** 250 ಕ್ಕೂ ಅಧಿಕ ತಾರೆಗಳಿವೆ. ಅವು ನಮ್ಮೀಂದ 243 ರಿಂದ 1360 ಜ್ಯೂತಿರ್ವರ್ಣಗಳವರೆಗೆ ಬೇರೆ ಬೇರೆ ದೂರಗಳಲ್ಲಿವೆ. ಆ ಪ್ರೇಕ್ಷಿ ಏಳು ನಕ್ಷತ್ರಗಳು ಅತ್ಯಂತ ಉಜ್ಜಲವಾಗಿವೆ. ಮುಂದು ತಾರೆಗಳು ಒಂದೇ ನೇರದಲ್ಲಿದ್ದು ಮಹಾ ವ್ಯಾಧನ ಸೋಂಪದ ಪಟ್ಟಿಯನ್ನು ರೂಪಿಸಿವೆ (ಚಿತ್ರ2 ರಲ್ಲಿ ಗಮನಿಸಿ). ಮಹಾ ವ್ಯಾಧನ ಎಡ ಪಾದದ ರಿಗಲ್ ಇರುಳಿನಾಗಿಸದ ಅರನೆಯ ಅತ್ಯಂತ ಉಜ್ಜಲ ತಾರೆಯಾದರೆ (ಚಿತ್ರ2 ರಲ್ಲಿ ಬಾಣ R), ಬಲ ಭುಜದ ಬೀಟಲ್ ಜ್ಯೂಸ್ (ಚಿತ್ರ2 ರಲ್ಲಿ ಬಾಣ B) ಸೂಪರ್ ಕೆಂಪು ದೈತ್ಯನಾಗಿದ್ದು ರಾತ್ರಿಯ ಆಕಾಶದ ಎಂಟನೆಯ ಅತ್ಯಂತ ಕಾಂತಿಯುತ್ತ ನಕ್ಷತ್ರವಾಗಿದೆ.



- ಮಹಾ ವ್ಯಾಧ ನಕ್ಷತ್ರ ಪುಂಜದಲ್ಲಿ ಹಲವಾರು ನೀಹಾರಿಕೆ (Nebula) ಗಳಿವೆ ಕೂಡಿ. ಅವುಗಳಲ್ಲಿ ಒರ್ಯೆಯನ್ ನೆಬ್ಯೂಲಾ (ಚಿತ್ರ2 ರಲ್ಲಿ O ಮತ್ತು ಚಿತ್ರ4) ಮತ್ತು ಅದರ ಸೀಹದ ಕುದುರೆ ತಲೆ ನೀಹಾರಿಕೆ (ಚಿತ್ರ3) ತಂಬ ಪ್ರಸಿದ್ಧ. ಇದೇ ನಕ್ಷತ್ರ ಪುಂಜದಲ್ಲಿ ಟ್ರಾಪ್ಲಿಟಿಯಂ (Trapezium) ನಂತಹ ಹಲವು ನಕ್ಷತ್ರ ಗುಂಟ್ (Star Cluster) ಗಳೂ ಇವೆ. ಪ್ರತಿ ವರ್ಷ ಅಕ್ಷೋಬ್ರೋ 21 ರಂದು ಗರಿಷ್ಟ ಮಳ್ಳಿವನ್ನು ತಲುಪುವ ಬರಿಯೋನಿಡ್ ಉಲ್ಲಾ ವರ್ಷ ಈ ನಕ್ಷತ್ರ ಪುಂಜದಲ್ಲಿ ಗೊಳಿಸಿಸುವ ವಿಧ್ಯಮಾನ.
- ಮತ್ತೊಂದು ಸೋಜಿಗದ ವಿಶೇಷ ಘನೆಯದರೆ, ಈ ತಾರಾ ಪುಂಜದಲ್ಲಿ ಒಂದು ಅಧವಾ ಅದಕ್ಕೂ ಅಧಿಕ ಅನ್ಯಗ್ರಹ (Exoplanet) ಗಳನ್ನು ಹೊಂದಿರುವ ಕಿಂತ್ಯು ಹತ್ತು ನಕ್ಷತ್ರಗಳಿವೆ!

■ ಎನ್‌ ವಾಸುದೇವ್